



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಗುರುವಾರ, ೦೮, ಆಗಸ್ಟ್, ೨೦೨೪ (ಶ್ರಾವಣ, ೧೭, ಶಕವರ್ಷ, ೧೯೪೬) BENGALURU, THURSDAY, 08, AUGUST, 2024 (SHRAVANA, 17, SHAKAVARSHA, 1946)	ಸಂ. ೩೮೪ No. 384
---------------------	---	--------------------

ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 18 ಬಿಬಿಎಸ್ 2024 (ಭಾ-2)

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 08-08-2024

ಆದೇಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 (2020ರ ಕರ್ನಾಟಕ ಅಧಿನಿಯಮ 53) (ಇನ್ನು ಮುಂದೆ ಪ್ರಧಾನ ಅಧಿನಿಯಮ ಎಂದು ಉಲ್ಲೇಖಿಸಲಾಗಿದೆ) ಪ್ರಕರಣ 144 ರ ಅಡಿಯಲ್ಲಿ ಆಸ್ತಿ ತೆರಿಗೆಯನ್ನು ವಿಧಿಸಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ಅಧಿನಿಯಮ 2024 ರ (2024ರ ಕರ್ನಾಟಕ ಅಧಿನಿಯಮ 17) ಪ್ರಕರಣ 144 ನೇ ಉಪ-ಪ್ರಕರಣ (5) ರ ಅಡಿಯಲ್ಲಿ ಸಮಯದ ಮಿತಿಯನ್ನು ನಿರ್ದಿಷ್ಟಪಡಿಸಿದೆ.

ಪ್ರಧಾನ ಅಧಿನಿಯಮ ಪ್ರಕರಣ 144 ರ ಉಪ ಪ್ರಕರಣ (5) ರಲ್ಲಿನ ಏಳನೇ ಪರಂತುಕದ ಅಡಿಯಲ್ಲಿ ಆಸ್ತಿತೆರಿಗೆಯನ್ನು ಒಂದು ಬಾರಿ ಪರಿಹಾರವಾಗಿ ಪಾವತಿಸಲು 31ನೇ ಜುಲೈ 2024 ಕೊನೆಯ ದಿನಾಂಕವಾಗಿರುತ್ತದೆ. ಈ ಮಧ್ಯೆ, ಸಾರ್ವಜನಿಕ ಹಿತಾಸಕ್ತಿಯಿಂದ ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರವು ನಿರ್ಧರಿಸಿದೆ.

ಪ್ರಧಾನ ಅಧಿನಿಯಮ ಪ್ರಕರಣ 366 ರ ಅಡಿಯಲ್ಲಿ ತೊಂದರೆಗಳನ್ನು ನಿವಾರಿಸಲು ಸರ್ಕಾರಕ್ಕೆ ಅಧಿಕಾರವಿರುತ್ತದೆ.

ಆದ್ದರಿಂದ, ಪ್ರಧಾನ ಅಧಿನಿಯಮ 144 ನೇ ಪ್ರಕರಣದ ಉಪ- ಪ್ರಕರಣ (5) ಏಳನೇ ಪರಂತುಕದ ಅಡಿಯಲ್ಲಿ ಆಸ್ತಿತೆರಿಗೆಯನ್ನು ಪಾವತಿಸಲು ನಿಗದಿಪಡಿಸಿದ ಸಮಯದ ಮಿತಿಯನ್ನು ರಾಜ್ಯ ಸರ್ಕಾರವು ವಿಸ್ತರಿಸಿದೆ.

ಆದೇಶ ಸಂಖ್ಯೆ ನಅಇ 18 ಬಿಬಿಎಸ್ 2024 (ಭಾ-2), ಬೆಂಗಳೂರು, ದಿನಾಂಕ:08.08.2024

ಪ್ರಧಾನ ಅಧಿನಿಯಮ 366ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಪ್ರಧಾನ ಅಧಿನಿಯಮದಲ್ಲಿ 31ನೇ ಜುಲೈ 2024 ರಿಂದ 30ನೇ ಸೆಪ್ಟೆಂಬರ್ 2024 ರವರೆಗೆ ಸಮಯದ ಮಿತಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಆದ್ದರಿಂದ ಪ್ರಕರಣ 144 ರ ಉಪ ಪ್ರಕರಣ (5) ರಲ್ಲಿನ ಏಳನೇ ಪರಂತುಕದಲ್ಲಿ "31ನೇ ಜುಲೈ, 2024 ರವರೆಗೆ" ಎಂಬ ಪದಗಳು ಮತ್ತು ಅಂಕಿಗಳ ಬದಲಾಗಿ "30ನೇ ಸೆಪ್ಟೆಂಬರ್ 2024 ರವರೆಗೆ" ಎಂಬ ಪದಗಳು ಮತ್ತು ಅಂಕಿಗಳನ್ನು ಪ್ರತ್ಯಾಯೋಜಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಹೆಚ್.ಎಸ್.ಶಿವಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ,
(ಬಿ.ಬಿ.ಎಂ.ಪಿ.-2 ಮತ್ತು ಸಮನ್ವಯ)
ನಗರಾಭಿವೃದ್ಧಿ ಇಲಾಖೆ

Government of Karnataka

No: UDD 18 BBS 2024 (P-2)

Karnataka Government Secretariat,
Vikasa Soudha,
Bengaluru, Dated: 08-08-2024

ORDER

Whereas a Property tax is levied under section 144 of the Bruhat Bengaluru Mahanagara Palike Act, 2020 (Karnataka Act 53 of 2020) (hereinafter referred the Principal Act) as amended by the Bruhat Bengaluru Mahanagara Palike (Amendment) Act, 2024 (Karnataka Act 17 of 2024) within the time limit specified under sub-section (5) of section 144 of the said Act.

And whereas the last date is 31st July 2024 to pay the Property tax as one time measure under the seventh proviso to sub-section (5) of section 144 of the Principal Act. In the meantime, the Government has decided to extend the said time limit further in the public interest.

And whereas the Government has power for removal of difficulties under section 366 of the Principal Act.

Therefore, the State Government hereby extend the time limit for payment of Property Tax under seventh proviso to sub-section (5) of section 144 of the Principal Act.

ORDER NO:UDD 18 BBS 2024 (P-2), Bangalore, Dated: 08.08.2024

In exercise of the powers conferred by section 366 of the Principal Act, the Government of Karnataka has decided to extend the time limit from 31st July, 2024 to 30th September 2024 in the Principal Act. Therefore in the seventh proviso to sub-section (5) of section 144, for the words and figures “until 31st July, 2024” the words and figures “until 30th September 2024” shall be substituted.

By Order and in the name of the
Governor of Karnataka
(H.S.SHIVAKUMAR)
Under Secretary to Government,
(BBMP-2 & Co-ordination),
Urban Development Department